

ಸಮಾಚಾರ ಸಣ್ಣದಲ್ಲ

ಬ್ಯಾಂಕ್ ಸಿಬ್ಬಂದಿ ಮನೆ ಮೇಲೆ ಇಡಿ ದಾಳಿ

ಬೆಂಗಳೂರು: ಸಿರಿಕಾನ್ ಸಿಟಿಯಲ್ಲಿ ಬೆಳಂಬೆಳಗ್ಗೆ ಜಾರಿ ನಿರ್ದೇಶನಾಲಯ ಶುಕ್ರವಾರ ಅಧಿಕಾರಿಗಳಿಂದ ದಾಳಿ ನಡೆದಿದೆ ರಾಷ್ಟ್ರಕೃತ ಬ್ಯಾಂಕ್ ಸಿಬ್ಬಂದಿಯ ಮನೆ ಮೇಲೆ ದಾಳಿ ನಡೆದಿದ್ದು, ಸತತವಾಗಿ ಅರಸನೇ ಬಾರಿಗೆ ದಾಳಿ ನಡೆಸಿದ್ದಾರೆ. ಸದ್ಯ 5 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ದೆಹಲಿಯಲ್ಲಿ ದಾಖಲಾಗಿದ್ದ ಇಡಿ ಪ್ರಕರಣದ ಹಿನ್ನೆಲೆ ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿಯ ಮೇಲೆ ಸತತವಾಗಿ ಎರಡು ದಿನಗಳಿಂದ ದಾಳಿ ನಡೆಸಿದ್ದಾರೆ.

5ನೇ ಮಹಡಿಯಿಂದ ಬಿದ್ದು ಯುವತಿ ಸಾವು

ಬೆಂಗಳೂರು: ಸಿರಿಕಾನ್ ಸಿಟಿಯ ಪಿಟಿಯಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು ಪಿಟಿಯ 5ನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಮೃತ ಯುವತಿ ಗೌತಮಿ ಎಂದು ಗುರುತಿಸಲಾಗಿದೆ. ಮೃತ ಗೌತಮಿ ಅಧ್ಯಪ್ಪದೇಶ ಕಡಪ ಮೂಲದವರು. ಬೆಂಗಳೂರಿನ ನೆಲೆಸಿದ್ದ ಯುವತಿ ಟಿಪ್ಪಣಿಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ವೈಟ್‌ಫೀಲ್ಡ್‌ನ ಪ್ರಕಾರಾ ಲೇಔಟ್‌ನಲ್ಲಿ ಗುರುವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ. ಪಿಟಿಯ ಐದನೇ ಮಹಡಿಯಿಂದ ಸಾವನ್ನಪ್ಪಿರುವ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ವೈಟ್‌ಫೀಲ್ಡ್‌ ರಾಣಿಯ ಪೊಲೀಸರಿಗೆ ದೆಶ್‌ನೋಟ್ ಕೂಡ ಸಿಕ್ಕಿದೆ.

ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ, ದರ್ಶನ್ ಹೊಡೆದಿಲ್ಲ: ವಕೀಲ ವಾದ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಲಾಗಿದೆ. ಸಿಪಿಎಸ್ 57ನೇ ನ್ಯಾಯಾಲಯದಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ ಪರ ಹಿರಿಯ ವಕೀಲ ಸಿ.ಎನ್‌ನಾಗೇಶ್ ವಾದ ಮಂಡಿಸಿದರು. ಈ ವೇಳೆ ಈ ಪ್ರಕರಣದ ತನಿಖೆ ತುಂಬಾ ಕಟ್ಟಡಾಗಿ ನಡೆದಿದೆ. ಸುಪ್ರೀಂ ಕೋರ್ಟ್‌ನ 2 ತೀರ್ಪು ಉಲ್ಲೇಖಿಸಿ, ಇಡೀ ಪ್ರಕರಣ ಕಚ್ಚಾಳಿ ಕಲ್ಪಿತ ಕಥೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿಸಿದ್ದಾರೆ ಎಂದು ಪ್ರಬಲ ವಾದ ಮಂಡಿಸಿದರು. ವಾದ ಆರಂಭಿಸುತ್ತಿದ್ದಂತೆ ಮೊದಲು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಆತಂಕಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ಸಂದರ್ಭದಲ್ಲಿ ಮಾಧ್ಯಮಗಳು ಟ್ರಯಲ್ ಮಾಡಿದ್ದಾವೆ. ಸ್ವಇಚ್ಛಾ ಹೇಳಿಕೆ, ಪೋಸ್ಟ್ ಮಾರ್ಟಮ್ ವರದಿ, ಐ ಪಿಟಿಎಸ್ ಅನ್ನು ಬಿತ್ತರ ಮಾಡಿವೆ. ತನಿಖೆಯ ಪ್ರತಿ ಹಂತದಲ್ಲೂ ಕೂಡ ಟ್ರಯಲ್ ಮಾಡಿದ್ದಾವೆ. ಜೀವಾವಧಿ ಅಥವಾ ಸಮಾನಾಂತರ ಶಿಕ್ಷೆ ಹೊಂದಿರೋ ಪ್ರಕರಣ ಇದು ಇದನ್ನು ಎದ್ದಿರಿಸುವುದು ಬಾಕಿ ಇದೆ. ಇನ್ನೂ ಕೋರ್ಟ್ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದರು.

ರೇಣುಕಾಸ್ವಾಮಿ ಮುಖ ನಾಯಿ ಕಚ್ಚಿತ್ತೆಂದಿದೆ: ಮೀಡಿಯಾದಲ್ಲಿ ದಿನಾ ಟ್ರಯಲ್ ಮಾಡಿ ಪ್ರಚಾರ ನೀಡುತ್ತಾ ಇದ್ದಾರೆ. ಮೀಡಿಯಾದಲ್ಲಿ ಆರೋಪಿಗಳ ಸ್ವ ಇಚ್ಛಾ ಹೇಳಿಕೆ ಬಂದಿದೆ. ಅಲ್ಲದೇ ಮೃತದೇವದ ಪೋಟೋ ತೋರಿಸಿದ್ದಾರೆ. ಆತನ ಮುಖವನ್ನು ನಾಯಿ ತಿಂದಿದೆ, ಅಂತ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಆದರೆ ಮಾಧ್ಯಮದಲ್ಲಿ ಇದನ್ನೇ ಕ್ರಿಯಾ ಅಂತ ಹೇಳಿದ್ದು, ಹಳ್ಳ ಎಂದು ಬಿಂಬಿಸಿ ಸುದ್ದಿ ಸೃಷ್ಟಿ ಮಾಡಿವೆ. ನಾಯಿ ಕಚ್ಚಿ ಆತನ ಮುಖ ತಿಂದಿದೆ. ಇದನ್ನೆಲ್ಲಾ ಪುನಃಗೊಳಿಸಿ ಕೋರ್ಟ್

ತನಿಖಾಧಿಕಾರಿಗೆ ತರಾಟೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು. ನೀರಿನ ಬಾಟಲ್ ಸಾಕ್ಷಿ ಅಂದಿದ್ದಾರೆ: ಪ್ರಕರಣದಲ್ಲಿ ಎಲ್ಲಾ ರಿಕವರಿ ಸುಳ್ಳು ರಿಕವರಿ ಆಗಿದೆ. ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿ ಮಾಡಿದ್ದಾರೆ. ಮರದ ಕೊಂಬೆಗಳು, ಹಗ್ಗದ ತುಂಡುಗಳನ್ನು ರಿಕವರಿ ಎಂದು ತೋರಿಸಿದ್ದಾರೆ. ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ. 12-6 ರಲ್ಲಿ ಇದೇಲ್ಲವನ್ನೂ ತಮ್ಮ ವರಕ್ಕೆ ಪಡೆದಿದ್ದಾರೆ. ಆದರೆ 9 ಜೂನ್ ಆಲ್ಟಿಯೇ ಪೊಲೀಸರ ವರದಿತ್ತು. ಈ ವಸ್ತುಗಳನ್ನು ವರಕ್ಕೆ ಪಡೆದಿರೋ ದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ. ಇಲ್ಲಿ ದಿನಾಂಕ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದರು. ಸ್ವಇಚ್ಛಾ ಹೇಳಿಕೆಯಲ್ಲಿ ಚಿಪ್ಪಲಿ, ಪೊಲೀಸರಿಗೆ ಸಿಕ್ಕಿದ್ದು ಶೂ: ಅಲ್ಲದೇ ದರ್ಶನ್ ಸ್ವಇಚ್ಛಾ ಹೇಳಿಕೆಯಲ್ಲಿ ಚಿಪ್ಪಲಿ ಅಂತ ಇದೆ. ಆದರೆ ಪೊಲೀಸರು ವರಕ್ಕೆ ಪಡೆದಿರೋದು ಶೂ. ಸ್ವ-ಇಚ್ಛಾ ಹೇಳಿಕೆಯನ್ನ ಬದಲಾಯಿಸಲಾಗಿದೆ. ದರ್ಶನ್ ಘಟನೆ ವೇಳೆ ಧರಿಸಿದ್ದ ಬಟ್ಟೆ, ಚಿಪ್ಪಲಿಗಳನ್ನು ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಮನೆಗೆ ಬಂದರೆ ತೋರಿಸುವುದಾಗಿ ಹೇಳಿದ್ದಾರೆ. ಆದರೆ, ಮನೆಯಲ್ಲಿ ಶೂಗಳು ಹೇಗಾದವು? ಇಷ್ಟೆಲ್ಲಾ ಆದಮೇಲೆ ಹೇಳಿಕೆ ಬದಲಿಸಿದ್ದಾರೆ. ಮೊದಲು ಹೇಳಿಕೆ ಕೊಟ್ಟಾಗ ಚಿಪ್ಪಲಿ ಚಿಪ್ಪಲಿ ಅಂದಿದ್ದಾರೆ. ಕೊನೆಗೆ ಅದನ್ನೇ ಶೂ ಎಂದು ಹೇಳಿಕೆ ಬದಲಿಸಿದ್ದಾರೆ ಎಂದು ವಾದ ಮಂಡನೆ ಮಾಡಿದರು.

ರಕ್ತದ ಕಲೆ ಬಿಟ್ಟು ಇಲ್ಲದಲ್ಲ ಕಡೆ ತೊಳೆದಿದ್ದರಂತೆ: ಪೊಲೀಸರು ಮೊದಲ ಬಾರಿಗೆ ಹೋದಾಗ ರಕ್ತದ ಕಲೆ ಇತ್ತು ಎನ್ನಲಾದ ಬಟ್ಟೆ ಸಿಕ್ಕಿಲ್ಲ, ಆಮೇಲೆ ಆದೇ ಬಟ್ಟೆಯನ್ನು ಶರ್ಪ್ ಹಾಕಿ ತೊಳೆದಿದ್ದಾರೆ ಎಂದು ಹೇಳಿಕೆ ದಾಖಲಿಸಲಾಗಿದೆ. ರಕ್ತದ ಕಲೆ ಇರೋ ಜಾಗ ಬಿಟ್ಟು ಇನ್ನೆಲ್ಲಾ ಕಡೆ ಬಟ್ಟೆ ತೊಳೆದಿದ್ದರು

ಅನ್ನುತ್ತ. ಅದಕ್ಕೆ ರಕ್ತದ ಕಲೆ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು. ಟೀ ಶರ್ಟ್ ಮತ್ತು ಜೇನ್ಸ್ ಪ್ಯಾಂಟ್ ಶರ್ಪ್ ಹಾಕಿ ತೊಳೆದು ಬಣಗಿಸಲಾಗಿತ್ತು. ಶನಿವಾರ ಕೊಲೆ ಆಗಿದೆ - ಭಾನುವಾರ ಬಟ್ಟೆ ಇಟ್ಟಿದ್ದಾರೆ. ಸೋಮವಾರ ಸುಶೀಲಮ್ಮ ತೊಳೆದು ಬಣಗಿ ಹಾಕಿದ್ದಾರೆ. ಇಷ್ಟೇಲ್ಲಾ ಉತ್ತಮವಾಗಿ ತೊಳೆದ್ಯೂ ಕೂಡ ರಕ್ತದ ಕಲೆ ಸಿಕ್ಕಿದೆ ಅಂತ ಎಂದು ಹಾಸ್ಯ ಮಾಡಿದರು.

ಬಟ್ಟೆ ಸಾಕಿ-ಆರೈಬಯಸ್ಸು ನೈಟ್ ಕಛೇಗೆ ಹೋಲಿಕೆ: ಪೊಲೀಸರಿಗೆ ಪ್ರಕರಣ ಕೃತ್ರಿಕದ ಜಾಗ, ಬಳಸಿದ ವಸ್ತುಗಳ ಬಗ್ಗೆ ಮಾಹಿತಿ ಇತ್ತು. ಆದರೂ ಏಕೆ ತಡವಾಗಿ ಪಂಚನಾಮೆ ಮಾಡಿ ದರು. 11ನೇ ತಾರೀಖು ಆದರೂ ಮಾಡಬೇಕಿತ್ತು, ಸದ್ಯ ಇರುವ ಮಿಸ್ಟರಿ ಎಂದು ಸಿ.ಎನ್‌ನಾಗೇಶ್ ಪ್ರಕರಣದ ಐ.ಐ. ನೀಡಿರುವ ಸಾಕ್ಷಿ ಹೇಳಿಕೆಯ ಅಂತರ್ಗತ ಓದಿದರು. ಜೂನ್ 11 ರಂದು ದರ್ಶನ್‌ನಿಂದ ಸ್ವ ಇಚ್ಛೆ ಹೇಳಿಕೆ ಪಡೆದಿದ್ದರೆ, ಆದರೆ ರಿಕವರಿ ಮಾಡಿದ್ದು ಮಾತ್ರ 14 ಮತ್ತು 15 ರಂದು. ಅಲ್ಲಿಯ ವರೆಗೆ ಪೊಲೀಸರು ಏನು ಮಾಡುತ್ತಾ ಇದ್ದರು. ದರ್ಶನ್ ಹೇಳಿದ ರೀತಿ ಅಂದು ಧರಿಸಿದ್ದ ವಸ್ತುಗಳನ್ನು ವರಕ್ಕೆ ಪಡೆಯಲಾಗಿದೆ. ಇಲ್ಲಿ ದರ್ಶನ್ ಅಂದು ಧರಿಸಿದ್ದು ಚಿಪ್ಪಲಿಯೋ? ಶೂ ವೋ? ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಬಿಸ್‌ನಲ್ಲಿ ಹಾಕಿದ್ದಾಗಿ ಹೇಳಿಕೆ ನೀಡಿದ್ದರು. ಮನೆಯಲ್ಲಿ ಪಂಚನಾಮೆ ವೇಳೆ ಬಿಸ್‌ನಲ್ಲಿ ಬಟ್ಟೆಗಳು ದೊರೆಕಿಲ್ಲ, ಮನೆ ಕೆಲಸದಾಕೆ ಬಟ್ಟೆ ಒಗೆದಿರಬಹುದು ಎಂದು ಟಿಪ್ಪಣಿ ಹೋಗಿ ನೋಡಲಾಗಿದೆ. ಬಟ್ಟೆ ಒಣ ಹಾಕಿದ್ದು ಪತ್ತೆಯಾಗಿದೆ. ಸರ್ಪ್ ಸೋಡ್‌ನಲ್ಲಿ ತೊಳೆದಿದ್ದಾರೆ ಅಂತಲೂ ಉಲ್ಲೇಖ ಮಾಡಲಾಗಿಿದೆ. ಮನೆ ಕೆಲಸದಾಕೆ ಹೇಳಿಕೆ ಪಡೆದಿದ್ದು, ಸರ್ಪ್ ಪೌಡರದಲ್ಲಿ ನೆನೆ ಹಾಕಿ ಕೈಯಿಂದ ಕುಕ್ಕಿ ಕುಕ್ಕಿ ಒಗೆದಿದ್ದಾಗಿ ಹೇಳಿಕೆ ನೀಡಿದ್ದಾಕೆ. ಒಂದು ರೀತಿ ಆರೈಬಯಸ್ಸು ನೈಟ್ ಕಥೆ ಇದ್ದ ಹಾಗೆ ಇದೆ ಎಂದು ತನಿಖಾ ರೀತಿಯನ್ನು ಸಿ.ಎನ್‌ನಾಗೇಶ್ ಪ್ರಶ್ನಿಸಿದರು.

3 ಕಾಲೇಜುಗಳಿಗೆ ಬಾಂಬ್ ಬೆದರಿಕೆ

ಬೆಂಗಳೂರು: ನಗರದ ಮೂರು ಖಾಸಗಿ ಕಾಲೇಜುಗಳಿಗೆ ಕಡಿಗೇಡಿನಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಂಎಸ್ ಕಾಲೇಜು, ಎ.ವಿ.ಪುರಂನಲ್ಲಿರುವ ಬಿಎಚ್ ಕಾಲೇಜು ಸೇರಿದಂತೆ ಕೆಲವು ಕಾಲೇಜುಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಪತ್ರ ಬಂದಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕಿಯು ಸಿಬ್ಬಂದಿ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಮುಂಜಾಗೃತ ಕ್ರಮವಾಗಿ ಪೊಲೀಸರು ಮೂರು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿದ್ದಾರೆ. ಕಾಲೇಜಿಗೆ ಸ್ವತಂತ್ರವುರಂ ಬಿ.ಕೆ.ಎಲ್ ಎಂಬ ಇ ಮೇಲ್ ಐಡಿಯಿಂದ ದುಷ್ಕರ್ಮಿಗಳು ಸಂದೇಶ ಕಳಿಸಿದ್ದಾರೆ. ಇ ಮೇಲ್ ನೋಡಿದ ಕೂಡಲೇ ಕಾಲೇಜು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಿಎಂಎಸ್ ಕಾಲೇಜಿಗೆ ಬಾಂಬ್ ನಿಷ್ಕಿಯ ದಳ ಹಾಗೂ ಹಾಗೂ ಹನುಮಂತನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಧಾರಿತ ತೃಡ್ಯೋಜನ ಏರ್ಪಾಡು ಇಟ್ಟಿದ್ದು, 5 ಗಂಟೆ ಒಳಗೆ ಕಾಲೇಜು ಬಿಟ್ಟು ಹೊರಹೋಗುವಂತೆ ಸಂದೇಶ ಕಳಿಸಿದ್ದಾರೆ. ಬಿಎಂಎಸ್ ಕಾಲೇಜ್ ಅಲ್ಲದೆ ಬಿಎಚ್, ಎಂಎಸ್ ಆರ್ ಏಟಿ ಕಾಲೇಜುಗಳಿಗೂ ಬಾಂಬ್ ಬೆದರಿಕೆ ಹಾಕಿದ್ದಾರೆ. ದೃಢ ವಿಭಾಗದ ಮೂರು ಕಾಲೇಜುಗಳಿಗೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸಂದರ್ಭದಲ್ಲಿ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಜಿಆರ್ ಕೇಂದ್ರ ವಿಭಾಗದ ಮತ್ತೊಂದು ಕಾಲೇಜಿಗೂ ಬಾಂಬ್ ಬೆದರಿಕೆ ಬಂದಿದೆ. ಪ್ರತಿಷ್ಠಿತ ಎಂಎಸ್ ರಾಮಯ್ಯ ಕಾಲೇಜಿಗೂ ಕಡಿಗೇಡಿನಗಳು ಬಾಂಬ್ ಬೆದರಿಕೆ ಇ ಮೇಲ್ ಮಾಡಿದ್ದಾರೆ.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮೂರು ಕಾಲೇಜಿಗೆ ಡೆನ್ಸ್‌ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಮೇಲ್ ಬಂದಿದೆ. ಈ ಬಗ್ಗೆ ಹನುಮಂತ ನಗರ ಪಾಕೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗುತ್ತಿದೆ. ಮೂರು ಕಾಲೇಜುಗಳಿಗೆ ಒಂದೇ ಮೇಲ್ ಐಡಿಯಿಂದ ಬೆದರಿಕೆ ಬಂದಿದ್ದು, ಆ ಸಂಬಂಧ ತನಿಖೆ ಮುಂದುವರಿದಿದೆ.

-ಲೋಕೇಶ್ ಬಗಲಾಸರ್ ದಕ್ಷಿಣ ವಿಭಾಗ ಡಿಐಸಿ

IN THE COURT OF THE PRL SENIOR CIVIL JUDGE AND JMFC AT MAGADI
O.S. No. 455 /2023
BETWEEN: Sri. Girish B KPlaintiff
AND : Sri. Ravi Kumar MDefendant
NOTICE TO DEFENDANT
To, Sri. RaviKumar M, Aged about 43 years, Son of Manohappa, Residing at no.50, Mutharayasywamy Layout, Kadabagere, Kadabagere post,Dasanapura Hobli, Bengaluru 652130.
And also residing at: No.11/1, Shashikantha Nilaya, 4' Cross, 2' Main Road, Govindarajanager, Vijayanagara, Bengaluru-560040.
Whereas Sri.Girish B K has instituted the above suit against you seeking relief of specific performance of sale agreement dated 18.09.2021 and directed the defendant to execute the registered sale deed in respect of the suit schedule property in favour plaintiff Prin Senior Civil & JMFC Judge, Magadi, in person or by pleader duly instructed to answer all material questions relating to the suit on 14.11.2024 at 11 Am, failing which, the suit will be disposed of in your absence.
SCHEDULE PROPERTY
All that piece and parcel of the site no.30 and 31, (carved out of Sy no.31/9 (old Sy no.31) measuring 1 acre 20 guntas), situated at chikkelluru village, Thavarakere Hobli, Bengaluru South Taluk measuring East to west 40 feet and North to south 60 feet, in all measuring 2400 square feet, and bounded on the : East by Road, West by : Remaining 0-0.5 guntas land, North by : site no.29, South by : site no.32.
Given under my hand and seal of this court on this 3rd day of September 2024
By order of the court Senior Sheristadar Civil Court, Magadi
Prakash K.S. & Harish CS, Advocates, No.26, 3th Main, 60 feet Road, J.C Nagar, Kurubarahalli, Bangalore-560086.
Mob:-9901012674.

ಇವರೇ ಒಂದೇ ಪ್ರಕರಣ
ಸಾವಿರಾರು ಜನರಿಗೆ ಈ ಮೂಲಕ ತಿಳಿಸುವುದಕ್ಕಾಗಿದೆ, ತಿಳಿಸುವ ಲೇಔಟ್, ಅಂತಿಮ, ಪಿಟಿ, ಕ್ಷೇತ್ರ ಗಾತ್ರ ಇವರು ಕೆಳಗೆ ಹೆಡ್‌ಲೈನ್‌ನಲ್ಲಿ ತಿಳಿಸಿರುವ ಪ್ರಕಾರ ಪರಿಶೀಲಿಸುವುದಕ್ಕೆ ಮತ್ತು ಪ್ರಿ. ಎಸ್. ವೆಂಕಟೇಶ್ ರಾವು ದರು ಪ್ರಿ. ರಂಗಯ್ಯ ರವರ ಹೆಸರಿಗೆ ಬರೆದುಕೊಟ್ಟಿರುವ ಕ್ರಮ ಪತ್ರದ ದಿನಾಂಕ: 04-09-1995, ದಾಖಲೆ ಸಂ.6756/1995-96, 186 ಪಕ್ಕಾ, ವಾಲ್ಮೀಕಿ ನೆಲೆ 1292, ಖಾಸಗಿ 167-170, ಈ ಪ್ರತಿ ಕೆಳಗೆ ಬರೆಯಲಾಗಿದೆ. ಉಳಿ ಕೊಡಲಿನ ಕೆಳಗಿನಿಂದಲೂ ಕೊಡಲಿನಿಂದಲೂ ದೂರ ಅಂತಿಮ ಕ್ರಮ ಪತ್ರವನ್ನು ಕಳುಹಿಸಿರುವುದಕ್ಕಾಗಿ ಈ ಹೆಡ್‌ಲೈನ್ ಪ್ರಕಾರ ಸಂಬಂಧಿಸಿದ ಯಾರಾದರೂ ಪ್ರತಿರೋಧಿಸುವುದು, ಹೊಂದಿದ್ದು, ಅದನ್ನು ಈ ದಿನಾಂಕದಿಂದ ಕೊಡಲಿನ ಪ್ರತಿರೋಧಿಸುವುದು ಬಾಕಿ ದೂರ ಒಂದೇ ಕೆಳಗಿನಿಂದಲೂ ತಿಳಿಸುವುದು ಈ ಮೂಲಕ ತಿಳಿಸುವುದು.
ಪ್ರತಿರೋಧಿಸುವುದು
ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೆರಿ ಹೋಬಳಿ, ಒಳಗಡೆಯಲ್ಲಿ ಗ್ರಾಮದಲ್ಲಿರುವ ಸ್ಥಳ ಸಂ.1, ಕೆಂಗೆರಿ ಮುಖಾಂತರ ಬಾಕಾ ಸಂ.442/128, ಇದರ ವಿಸ್ತೀರ್ಣ : ಹಲಸದಿಂದ ಪಟ್ಟು 60 ಅಡಿಗಳು, ಮತ್ತು ಉತ್ತರದಿಂದ ದಕ್ಷಿಣಕ್ಕೆ 40 ಅಡಿಗಳು ಈ ಸ್ಥಳದ ಒಟ್ಟು ವಿಸ್ತೀರ್ಣ : 2400 ಚ.ಮೀ. : ಸ್ಥಳ : ಸಂ.2, ಪಾಲ್ಕು : ಮಾನಗಿ ಸ್ಥಳ, ದಕ್ಷಿಣ : ವ್ಯಾಪ್ತಿ.
ವಿಶ್ವ ಬಂಗಾಳಿ ಕುಮಾರ್, ಪಿಟಿಎಸ್ ಸಂ.30/1, 2ನೇ ಮಹಡಿ, 7ನೇ ಕ್ರಾಸ್, ಎಸ್.ಆರ್.ಕಾಲೋನಿ ಬಸ್ ನಿಲ್ದಾಣದ ಪಕ್ಕ, ಹೋಟೆಲ್ ದ್ವಾರ ನವರು, ಬೆಂಗಳೂರು-560019.

ವಿಜಯ್ ಟಾಟಾ ವಿರುದ್ಧ ತನಿಖೆಗೆ ಎಸ್‌ಐಟಿ ರಚಿಸಿ: ರಮೇಶ್ ಗೌಡ

ಅಂತರಿಕ ಭದ್ರತಾ ವಿಭಾಗದಿಂದ ನನ್ನ ಪೋನ್ ಕದ್ದಾಲಿಕೆ ಆರೋಪ | ಕೇಂದ್ರ ಸಚಿವ ಎಚ್‌ಡಿಡಿ ಮೇಲೆ ಕೇಸು ದಾಖಲಿಸಲು ಸಚಿವರ ಒತ್ತಡ

ಬೆಂಗಳೂರು: ವಿಜಯ್ ಟಾಟಾ ಅನೇಕರಿಗೆ ಮೋಸ ಮಾಡಿದ್ದು, ಆತನ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ವಂಚನೆಯೇ ಆತನ ಪ್ರವೃತ್ತಿ ಆಗಿದ್ದು, ವಿಶೇಷ ತನಿಖಾ ತಂಡ ರಚಿಸುವಂತೆ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಆಗ್ರಹಿಸಿದ್ದಾರೆ.

ಜೆಡಿಎಸ್‌ನ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೇಲೆ ಕೇಸು ದಾಖಲಿಸಲು ಸಿಎಂ ಕಚೇರಿ ಹಾಗೂ ಕೆಲ ಸಚಿವರ ಒತ್ತಡ ಇದೆ ಎಂದು ಸ್ವತಃ ವಿಜಯ್ ಟಾಟಾ ಹೇಳಿದ್ದು, ಈ ಬಗ್ಗೆ ರಾಣಿಯ ಸಿಪಿ ಕ್ಯಾಮರಾ ಪರಿಶೀಲಿಸಬೇಕು. ರಾಜ್ಯದ



ವಿಜಯ್ ಟಾಟಾ ವಿರುದ್ಧ ಎಸ್‌ಐಟಿ ದಾಖಲಿಸುವಂತೆ ಒತ್ತಾಯಿಸಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಅನ್ನುತಹಳ್ಳಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ಅಂತರಿಕ ಭದ್ರತಾ ವಿಭಾಗದಿಂದ ನನ್ನ ಪೋನ್ ಕದ್ದಾಲಿಕೆ ಆಗುತ್ತಿದ್ದು, ಪೊಲೀಸ್ ಅಯುಕ್ತರಿಗೆ ದೂರು ನೀಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ವಿಜಯ್ ಟಾಟಾ ವಿರುದ್ಧ ನೂರಾರು ಎಸ್‌ಐಟಿ: ವಿಜಯ್ ಟಾಟಾ ಮೇಲೆ ಕರ್ನಾಟಕದಲ್ಲಿ ಮಾತ್ರವಲ್ಲದೇ,

ನಾಗಪುರ, ಪುಣೆ ಮುಂಬಯಿಯಲ್ಲೂ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ನೂರಾರು ಎಸ್‌ಐಟಿ ಆಗಿವೆ. 2006-07 ಹಾಗೂ 2008ರಲ್ಲಿ ಯೋರೋಜಿಯನ್ ಟೆಂಪ್ಲಿಟ್ ಮಾಡಿ ಲೇಔಟ್ ಮಾಡುತ್ತೇನೆಂದು ಹೇಳಿ

ಪೊಲೀಸ್ ಅಯುಕ್ತರ ಕಚೇರಿ ಎದುರು ಧರಣಿ
ವಿಜಯ್ ಟಾಟಾ ವಿರುದ್ಧ ದೂರು ಕೊಟ್ಟಿದ್ದರೂ ಎಸ್‌ಐಟಿ ದಾಖಲಿಸಿದ ಪೊಲೀಸರ ಕ್ರಮ ಏನಿರಲಿಲ್ಲ ರಮೇಶ್ ಗೌಡ ಮತ್ತುತೆ ಮುಖಂಡರು ನಗರ ಪೊಲೀಸ್ ಅಯುಕ್ತರ ಕಚೇರಿ ಎದುರು ಧರಣಿ ನಡೆಸಿದರು. ಪೊಲೀಸ್ ಇಲಾಖೆ ಸಹಜ ನ್ಯಾಯ ಪಾಲನೆ ಮಾಡುತ್ತಿಲ್ಲ, ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಎರಡು ಹೆಲಿಕಾಪ್ಟರ್ ತರಿಸಿ ಪೂಜೆ ಮಾಡುತ್ತಾನೆ. ಯಾವುದೇ ಲೇಔಟ್‌ನ ಜಮೀನು ಇಲ್ಲ ಎಂದು ಹೇಳುವ ಮೂಲಕ ಬಿಡಿಎ ಕತನ ಬಗ್ಗೆ ಎದುರು ಮಾಡಿದೆ. ದೇವನಹಳ್ಳಿ ಬಳಿ ಅಪಾರ್ಕಿಂಗ್‌ನಲ್ಲಿ ಕಟ್ಟಡವೇ, ಮನೆ ತೆಗೆದುಕೊಂಡರೆ ಬಿಟ್ಟು ಕಾರು ಕೊಡುವುದಾಗಿ ಜಾಹೀರಾತು ನೀಡಿ, ಒಂದು ಜಮೀನನ್ನು ಮಾವರಿಗೆ ಮಾರಾಟ ಮಾಡಿದ್ದಾನೆ. ಸೋಫಾ ಶೋ ರಮೇಶ್ ತೆಗೆದು ಹಲವು ಜನರಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES UNDER THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS"). INITIAL PUBLIC OFFERING OF EQUITY SHARES ON THE MAIN BOARD OF THE STOCK EXCHANGES, IN COMPLIANCE WITH CHAPTER II OF THE SEBI ICDR REGULATIONS. NOT FOR RELEASE, PUBLICATION OR DISTRIBUTION DIRECTLY OR INDIRECTLY, OUTSIDE INDIA.

PUBLIC ANNOUNCEMENT
SAGILITY INDIA LIMITED
Our Company was originally incorporated as 'Berkmeer India Private Limited' as a private limited company under the Companies Act, 2013 pursuant to a certificate of incorporation dated July 28, 2021, issued by the Registrar of Companies, Karnataka at Bengaluru ("the RoC"). Subsequently, pursuant to a resolution passed by our Shareholders at the EGM held on August 25, 2022 the name of our Company was changed to 'Sagility India Private Limited' and a fresh certificate of incorporation was issued by the Registrar of Companies, Karnataka at Bengaluru on September 13, 2022. Subsequently, our Company was converted from a private limited company to a public limited company, pursuant to a special resolution passed by our Shareholders at the EGM held on May 21, 2024 and the name of our Company was changed to 'Sagility India Limited', and a fresh certificate of incorporation was issued to our Company by the RoC, on June 20, 2024. For details of changes in the name and registered office address of our Company, see 'History and Certain Corporate Matters' on page 174 of the draft red herring prospectus June 28, 2024 (the "DRHP" or the "Draft Red Herring Prospectus").
Registered Office: No. 23 & 24, AMR Tech Park, Building 2A, First Floor, Hongasandara Village, Off Hosur Road, Bommanahalli, Bengaluru 560068, Karnataka, India;
Corporate Office: AMR Tech Park, Building 2A, Third Floor, Hongasandara Village, Off Hosur Road, Bommanahalli, Bengaluru 560 068, Karnataka, India; Tel: +91-80-7125 1500
Contact Person: SatishKumar Sakharayapattana Seetharamaiah, Company Secretary and Compliance Officer; E-mail: investor@sgilityhealth.com; Website: www.sgilityhealth.com; Corporate Identity Number: U72900KA2021PLC150054
PROMOTERS OF OUR COMPANY: SAGILITY B.V. AND SAGILITY HOLDINGS B.V.
CORRIGENDUM: Notice to Investors ("Corrigendum")
This corrigendum ("Corrigendum") is with reference to the Draft Red Herring Prospectus dated June 28, 2024 ("DRHP") filed in relation to the proposed offer of up to 984,460,377 Equity Shares of face value of ₹ 10 each aggregating up to ₹ [●] million. This Corrigendum forms a part of the DRHP, supplements the information in the DRHP and the below changes are to be read in conjunction with the DRHP. Accordingly, relevant references in the DRHP stand updated pursuant to the disclosures in this Corrigendum. In this regard, please note the following:
Pages 90, 92 and 274 of the DRHP inadvertently reflect that all Equity Shares held by the Promoters were in dematerialized form as on date of the DRHP. As disclosed on page 87 of the DRHP, except for the six Equity Shares held by the nominees of our Promoter, all the Equity Shares held by our Promoters are in dematerialized form as on the date of the Draft Red Herring Prospectus. As on the date of this notice, all the Equity Shares held by the Promoters including the six Equity Shares held by the nominees of our Promoter are in dematerialized form.
Accordingly, hereinafter, the disclosure on page 87 of the DRHP in the section titled "Capital Structure - Details of Promoter's contribution locked in for eighteen months" should be read as:
"Details of Promoter's contribution locked in for eighteen months
(v) All the Equity Shares held by our Promoter are in dematerialized form as on the date of the Draft Red Herring Prospectus."
Further, the definition of the term "Draft Red Herring Prospectus" on page 6 of the DRHP shall hereinafter be read as follows:
"The draft red herring prospectus dated June 28, 2024 read with the corrigendum dated October 4, 2024, issued in accordance with the SEBI ICDR Regulations, which does not contain complete particulars of the price at which the Equity Shares will be Allotted and the size of the offer, including any addenda or other corrigenda thereto"
This Corrigendum does not reflect all the changes that have occurred between the date of filing of the DRHP with the SEBI and the Stock Exchanges and the date hereof, and accordingly, does not include all the changes and/ or updates that will be included in the Red Herring Prospectus and the Prospectus. Such changes will be suitably updated in the Red Herring Prospectus and the Prospectus, as and when filed.
We undertake to make the update described above suitably in the Red Herring Prospectus and Prospectus to be filed in relation to the Offer.

BOOK RUNNING LEAD MANAGERS					REGISTRAR TO THE ISSUE
ICICI Securities	IIFL SECURITIES	Jefferies	J.P.Morgan	LINK Intime	
ICICI SECURITIES LIMITED ICICI Venture House, Appasaheb Marathe Marg, Prabhadevi, Mumbai – 400 025, Maharashtra, India Tel: +91 22 6807 7100 Email: sagility ipo@icicisecurities.com Investor grievance email: customer@icicisecurities.com Website: www.icicisecurities.com Contact person: Harsh Thakkar/ Abhijit Diwan SEBI registration no: INM000011179	IIFL SECURITIES LIMITED 24th Floor, One Lodha Place Senapati Bapat Marg, Lower Parel (West), Mumbai 400 013, Maharashtra, India Tel: + 91 22 4646 4728 E-mail: sagility ipo@iiflcap.com Investor Grievance e-mail: ig_ib@iiflcap.com Website: www.iiflcap.com Contact person: Yogesh Malpani / Pawan Kumar Jain SEBI Registration No.: INM000010940	JEFFERIES INDIA PRIVATE LIMITED 16th Floor, Express Towers, Nariman Point, Mumbai 400 021 Maharashtra, India Tel: +91 22 4356 6000 E-mail: SagilityIndia.IPO@jefferies.com Investor grievance e-mail: jipil.grievance@jefferies.com Website: www.jefferies.com Contact Person: Suhani Bhareja SEBI Registration: INM000011443	J.P. MORGAN INDIA PRIVATE LIMITED J.P. Morgan Tower, Off CST Road, Kalina, Santacruz East, Mumbai 400 098 Maharashtra, India Tel: +91 22 6157 3000 E-mail: SAGILITY_IPO@jpmorgan.com Investor grievance e-mail: investors@jpmorgan.com Website: www.jpmil.com Contact Person: Vidit Jain /Akhand Dua SEBI Registration: INM000002970	LINK INTIME INDIA PRIVATE LIMITED C-101, 1st Floor, 247 Park L.B.S. Marg, Vikhroli West Mumbai 400 083, Maharashtra, India Tel: +91 810 811 4949 E-mail: sagility ipo@linkintime.co.in Investor grievance e-mail: sagility ipo@linkintime.co.in Website: www.linkintime.co.in Contact person: Shanti Gopalkishan SEBI Registration No.: INR000004058	

All capitalized terms used herein and not specifically defined shall have the same meaning as ascribed to them in the DRHP.
Place : Bengaluru
Date : October 4, 2024
SAGILITY INDIA LIMITED is proposing, subject to applicable statutory and regulatory requirements, receipt of requisite approvals, market conditions and other considerations, to undertake an initial public offer of its Equity Shares and has filed the DRHP dated June 28, 2024 with SEBI and thereafter with the Stock Exchanges. The DRHP is available on the website of SEBI at www.sebi.gov.in, on the websites of the Stock Exchanges i.e., BSE at www.bseindia.com, NSE at www.nseindia.com, the websites of the BRLMs, i.e. ICICI Securities Limited at www.icicisecurities.com, IIFL Securities Limited at www.iiflcap.com, Jefferies India Private Limited at www.jefferies.com and J.P. Morgan India Private Limited at www.jpmil.com and the website of our Company at www.sgilityhealth.com. Potential investors should note that investment in equity shares involves a high degree of risk and for details relating to such risk, see the section titled "Risk Factors" on page 32 of the DRHP. Potential investors should not rely on the DRHP filed with SEBI for making any investment decision.
The Equity Shares offered in the Offer have not been and will not be registered under the U.S. Securities Act of 1933, as amended ("U.S. Securities Act"), or any state law of the United States and, unless so registered, may not be offered or sold within the United States, except pursuant to an exemption from, or in a transaction not subject to, the registration requirements of the U.S. Securities Act and applicable state securities laws. Accordingly, the Equity Shares are being offered and sold (i) within the United States only to persons reasonably believed to be "qualified institutional buyers" (as defined in Rule 144A under the U.S. Securities Act) under Section 4(a)(3) of the U.S. Securities Act, and (ii) outside the United States in "offshore transactions" as defined in and in compliance with Regulation S under the U.S. Securities Act and the applicable laws of the jurisdiction where those offers and sales are made. There will be no public offering of the Equity Shares in the United States.
CONCEPT

2000 ವಿಶೇಷ ಬಸ್ ವ್ಯವಸ್ಥೆ

ಬೆಂಗಳೂರು: ಮೈಸೂರು ದಸರಾ ಹಾಗೂ ರಜೆಗಳ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 9ರಿಂದ 12ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರಿನಿಂದ ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ವಿವಿಧ ನಿಲ್ದಾಣಗಳಿಂದ ವಿಶೇಷ ಬಸ್: ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಕಾಂತ್‌ನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಈ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಸೆ.13 ರಿಂದ 14ರವರೆಗೆ ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಧರ್ಮಸ್ಥಳ, ಕುಕ್ಕಿಪುಟ್ಟಪುರ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆಯ ರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಉಡುಪಿ, ಕೊಡಗು, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಾಣಜಿ, ಶಿರಡಿ, ಪುಣೆ, ಎರ್ನಾಕುಲಂ, ಪಾಲ್ಘಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಕೊಡಲಿಯಿಂದ ಇಬ್ಬರ ಹತ್ಯೆ: ಆರೋಪಿ ಬಂಧನ

ಮಡಿಕೇರಿ: ಕುಶಾಲನಗರದ ಕೊಡ್ಲೂರು ಬಸ್‌ವೇಲ್ದರ ಬಡಾವಣೆಯಲ್ಲಿನಡೆದ ಕಲವದಲ್ಲಿ ಕೊಡಲಿಯಿಂದ ಹಳ್ಳಿ ನಡೆಸಿ ಇಬ್ಬರ ಸ್ವ ಹತ್ಯೆ ಮಾಡಲಾಗಿದೆ. ಪ್ರಕರಣದ ಆರೋಪಿ ಬಸ್‌ವೇಲ್ದರ ಬಡಾವಣೆಯ ನಿವಾಸಿ ಗಿರಿತ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಸ್‌ವೇಲ್ದರ ಬಡಾವಣೆಯ ನಿವಾಸಿ ಜೋಸೆಫ್ (55) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಸುಂದರನಗರ ನಿವಾಸಿ ವಸಂತ (46) ಚಿಕ್ಕತೆ ಫಲಕಾರಿಯಾಗದೆ ಮಡಿಕೇರಿಯ ಜಿಲ್ಲಾಸ್ಥಳಿಯಲ್ಲಿ ಸಾವನ್ನಪ್ಪಿದ್ದಾರೆ. ವೆಲ್ಲಿಂಗ್ ವೃತ್ತಿ ಮಾಡುತ್ತಿದ್ದ ಜೋಸೆಫ್ ಹಾಗೂ ವಸಂತ ಅವರು ಮನೆಯ ಬಳಿ ಇದ್ದಾಗ ಗಿರಿತ್ ಬಂದು ಈ ಓಂದ ಮಾಡಿದ ಕೆಲಸದ ಬಾಕಿ ಹಣ ನೀಡುವಂತೆ ಜೋಸೆಫ್ ಅವರ ಬಳಿ ಕೇಳಿದ್ದಾನೆ. ಹಣ ಬಾಕಿ ಇಲ್ಲ ಎಂದು ಜೋಸೆಫ್ ಹೇಳಿದಾಗ ಕುಚಿತಗೊಂಡ ಗಿರಿತ್ ತನ್ನ ಮನೆಗೆ ಹೋಗಿ ಕೊಡಲಿ ತಂದು ಜೋಸೆಫ್ ಮೇಲೆ ಹಳ್ಳಿ ನಡೆಸಿದ್ದಾನೆ. ತಡೆಯಲು ಹೋದ ವಸಂತ ಅವರ ಮೇಲೂ ಹಳ್ಳಿ ನಡೆಸಿ ಗಾಯಗೊಳಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಜೋಸೆಫ್

ರೇವ್ ಪಾರ್ಟಿ: ಸಿಸಿಬಿ ಪೊಲೀಸರ ವಿರುದ್ಧ ದೂರು

ಬೆಂಗಳೂರು: ನಗರದ ಹೊರವಲಯದಲ್ಲಿ ರೇವ್ ಪಾರ್ಟಿ ಮಾಡಿದ ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳ ವಿರುದ್ಧವೇ ಆರೋಪ ಕೇಳಿ ಬಂದಿದ್ದು ರೇವ್‌ನಾಯಕ್ ರಾಜ್ಯ ಮಾನವ ಹಕ್ಕುಗಳ ಆರೋಪಿಗಳ ದೂರು ಸಲ್ಲಿಕೆಯಾಗಿದೆ. ಪಾರ್ಟಿಯಲ್ಲಿ ಭಾಗಿಯಾದವರಿಂದ ಸುಲಿಗೆ ಮತ್ತಿತರ ಆರೋಪ ಕೇಳಿ ಬಂದಿದ್ದು ಆರ್ಟಿಟಿ ಕಾರ್ಯಕರ್ತ ವಿಜಯ್ ಡೆನ್ಸ್ ನನ್ನವರವರು ದೂರು ಸಲ್ಲಿಸಿದ್ದಾರೆ. ಆರೋಪದೇನು?: ರೇವ್ ಪಾರ್ಟಿ ನಡೆಸುತ್ತಿದ್ದ ಆರೋಪದೇ ನಗರದ ಹೊರವಲಯದ ಫಾರ್ಮ್ ಹೌಸ್‌ನ ಮೇಲೆ ಮೇ 19 ರಂದು ದಾಳಿ ನಡೆಸಿದ್ದ ಸಿಬಿಐ ಪೊಲೀಸರು ಕಾನೂನು ಪ್ರಕಾರ ಮಾಡಬೇಕು ಸುಲಿಗೆ ಮಾಡಲಾಗಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ತಲಾ 10 ಲಕ್ಷ ರು. ಬೇಡಿಕೆಯಿಟ್ಟಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಮಾಡದೇ ಸೇವೆ ಮಾಡಿರುವುದರ ಕುರಿತ ವ್ಯಥೆ ಕಾಯಿ ಪರಿಶೀಲನೆ ಮಾಡಬೇಕು ಬಂದಿರುವುದಾಗಿ ಬೆದರಿಸಲಾಗಿದೆ ಎಂದು ಆರೋಪಿಸಲಾಗಿದೆ.